

Anti Land-Grabbing Action Committee  
ಭೂಕಬಳಿಕೆ ವಿರೋಧಿ ಹೋರಾಟ ಸಮಿತಿ

No. 759, 5th Main, 8th Cross, R.T.Nagar, II Block, Bangalore 560032  
Website : <http://savekarnataka.in>

Ph: 094481 20305  
email: [karnatakasave@gmail.com](mailto:karnatakasave@gmail.com)

ದಿನಾಂಕ: 12.03.2016

ಗೆ,  
ಶ್ರೀ ಪಿ. ಎನ್. ಶ್ರೀನಿವಾಸಾಚಾರಿ  
ರಾಜ್ಯ ಚುನಾವಣಾ ಆಯುಕ್ತರು,  
ಕರ್ನಾಟಕ ರಾಜ್ಯ ಚುನಾವಣಾ ಆಯೋಗ  
ನಂ. ೮, ಮೊದಲನೆ ಮಹಡಿ,  
ಕೆ. ಎಸ್. ಸಿ. ಎಂ. ಎಫ್ ಬಿಲ್ಡಿಂಗ್,  
ಕನ್ನಿಂಗ್ಹ್ಯಾಮ್ ರಸ್ತೆ,  
ಬೆಂಗಳೂರು - 560 052.

ಮಾನ್ಯರೆ,

ವಿಷಯ: ಅಕ್ರಮಗಳಿಗೆ ಅವಕಾಶವಿಲ್ಲದಂತೆ ಪಾರದರ್ಶಕವಾಗಿ  
ಚುನಾವಣೆಗಳನ್ನು ನಡೆಸುವುದರ ಬಗ್ಗೆ

ನಮ್ಮ ಪ್ರಜಾಪ್ರಭುತ್ವದ ಜೀವಾಳ ವಿರುವುದು ಚುನಾವಣೆಗಳ ಮೇಲೆ. ಜನರ ಅಭಿಪ್ರಾಯವನ್ನು  
ನಿರ್ಭೀತಿಯಿಂದ , ಮುಕ್ತವಾಗಿ ವ್ಯಕ್ತಪಡಿಸಿದಾಗ ಮಾತ್ರ ಪ್ರಜಾಪ್ರಭುತ್ವ ಗಟ್ಟಿಯಾಗಬಲ್ಲದು..

ಆದರೆ ಕಳೆದ ವಿಧಾನ ಸಭೆ, ವಿಧಾನ ಪರಿಷತ್ತು ಮತ್ತು ಲೋಕಸಭಾ ಚುನಾವಣೆಗಳ ರೀತಿಗಳನ್ನು  
ಗಮನಿಸಿದಾಗ, ಅವುಗಳು ಪಕ್ಷಪಾತವಾದ ಮತ್ತು ಆಸೆ ಆಮಿಷಗಳಿರುವ ಚುನಾವಣೆಗಳಾಗಿರುತ್ತವೆ.  
ಕಳೆದ ಸ್ಥಳೀಯ ಸಂಸ್ಥೆಯ ವತಿಯಿಂದ ನಡೆದ ವಿಧಾನ ಪರಿಷತ್ತಿನ ಚುನಾವಣೆಗೆ  
ಸಂಬಂಧಿಸಿದಂತೆ, ಕೇಂದ್ರ ಚುನಾವಣಾ ಆಯೋಗದ ರಾಜ್ಯ ಆಯುಕ್ತರು ಹೇಳಿಕೆ ನೀಡಿ, ವಿಧಾನ  
ಪರಿಷತ್ ಚುನಾವಣಾ ವೆಚ್ಚಕ್ಕೆ ಮಿತಿಯಿಲ್ಲವೆಂದು ಹೇಳಿರುವುದು ಅಕ್ರಮಗಳಿಗೆ  
ಪ್ರೋತ್ಸಾಹಿಸಿದಂತಾಗಿದೆ. ಹಾಗಾದರೆ ಆಸೆ, ಆಮಿಷಗಳನ್ನು ಒಡ್ಡಿ, ಮತದಾರರನ್ನು ಆಕರ್ಷಿಸಿದರೆ ,  
ಚುನಾವಣಾ ಕಾನೂನಿನಲ್ಲಿ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲವೇ? ಸಾಧ್ಯವಿಲ್ಲದಿದ್ದರೆ, ಹಣಬಲ -  
ತೋಳುಬಲ ಇರುವವರ ಕೈ ಮೇಲಾಗಿ ಪ್ರಜಾಪ್ರಭುತ್ವ ಹಾಳಾಗುತ್ತದೆ.

ಕಳೆದ ತಾಲೂಕು ಪಂಚಾಯಿತಿ , ಜಿಲ್ಲಾ ಪಂಚಾಯಿತಿ ಚುನಾವಣೆಗಳ ಪರಿಯಂತೂ ಅಧಿಕಾರ  
ವಿಕೇಂದ್ರೀಕರಣಕ್ಕೆ ದೊಡ್ಡ ಪೆಟ್ಟಾಗಿದೆ. ಚುನಾವಣೆ ಹಿಂದಿನ ಒಂದೇ ದಿನದಲ್ಲಿ ಹಣದ ಕರಾಳ  
ರೂಪದ ವ್ಯವಸ್ಥೆಯಿಂದಾಗಿ ಜನಾಭಿಪ್ರಾಯವೇ ಇಲ್ಲದ ಅಭ್ಯರ್ಥಿಗಳು ಆಯ್ಕೆಗೊಂಡಿರುತ್ತಾರೆ.

ಬಹುತೇಕ ಎಲ್ಲಾ ಚುನಾವಣೆಗಳಲ್ಲಿಯೂ ಹೆಚ್ಚಾಗಿ ಭ್ರಷ್ಟರು ಚುನಾವಣೆಗಳಲ್ಲಿ ಸ್ಪರ್ಧಿಸುತ್ತಿರುತ್ತಾರೆ. ಅವರುಗಳು ಚುನಾಯಿತರಾಗಿ ವಿಶೇಷ ಹಕ್ಕುಗಳು ಮತ್ತು ಅಧಿಕಾರಗಳನ್ನು ಪಡೆಯಲು ಅವಕಾಶ ಒದಗುತ್ತದೆ.

ಚುನಾವಣಾ ಆಯೋಗವು ಸ್ವಾಯತ್ತ ಸಂಸ್ಥೆಯಾಗಿದ್ದು, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿದ್ದಲ್ಲಿ ನಾವು ನಂಬಿರುವ ಪ್ರಜಾಪ್ರಭುತ್ವ ವ್ಯವಸ್ಥೆ ಕುಸಿದು ಬೀಳುತ್ತದೆ. ರಾಜ್ಯ ಸರ್ಕಾರದ ಅಧಿಕಾರಿ / ನೌಕರರುಗಳು ಚುನಾವಣಾ ಕೆಲಸಗಳ ನೇತೃತ್ವ ಮತ್ತು ಉಸ್ತುವಾರಿಗಳನ್ನು ವಹಿಸುತ್ತಿರುತ್ತಾರೆ. ಯಾವುದೇ ಸರ್ಕಾರದ ಅಧೀನದಲ್ಲಿರುವ ಅಧಿಕಾರಿ / ನೌಕರರು ಆಡಳಿತ ನಡೆಸುವ ಪಕ್ಷದ ಹಿತಕ್ಕೆ ವಿರುದ್ಧವಾಗಿ ಚುನಾವಣೆಯಲ್ಲಿ ಕ್ರಮ ಕೈಗೊಳ್ಳಲು ಸಾಧ್ಯವಿರುವುದಿಲ್ಲ. ಕಾರಣ ಸರ್ಕಾರದ ಮರ್ಜಿಯಲ್ಲಿ ವರ್ಗಾವಣೆ , ಬೇಕಾದಂತಹ ಸ್ಥಳಗಳಿಗೆ ನಿಯುಕ್ತಿಗೊಳಿಸಿಕೊಳ್ಳುತ್ತಿರುತ್ತಾರೆ. ಅಷ್ಟೇ ಅಲ್ಲ, ಚುನಾವಣಾ ವೆಚ್ಚಕ್ಕೆ ಬಹಳಷ್ಟು ಅಧಿಕಾರಿಗಳು ವಂತಿಕೆ ನೀಡುವುದು ಸಾಮಾನ್ಯವಾಗಿರುತ್ತದೆ. ಅಧಿಕಾರಿಗಳು ಚುನಾವಣಾ ವೆಚ್ಚಕ್ಕೆ ವಂತಿಕೆ ನೀಡಿ, ಚುನಾವಣೆಗೆ ಸ್ಪರ್ಧಿಸುವವರ ವಿರುದ್ಧ ಚುನಾವಣಾ ಅಕ್ರಮಗಳ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ನಿರೀಕ್ಷಿಸುವುದು ಸಾಧ್ಯವಿರುವುದಿಲ್ಲ.


ಆದುದರಿಂದ ಚುನಾವಣಾ ಆಯೋಗವು ಮುಂದಿನ ದಿನಗಳಲ್ಲಿ ನಿಷ್ಪಕ್ಷಪಾತವಾದ , ಆಸೆ ಆಮಿಷಗಳಿಗೆ, ಹಣ ಹಂಚಿಕೆಗೆ ಅವಕಾಶವಿಲ್ಲದಂತಹ ವ್ಯವಸ್ಥೆಗಳನ್ನು ರೂಪಿಸುವುದು ಒಂದು ದೊಡ್ಡ ಕೆಲಸವಾಗುತ್ತದೆ. ಸಾಧ್ಯವಾದಷ್ಟು ಹೊರ ರಾಜ್ಯದ ಅಧಿಕಾರಿಗಳನ್ನು ಚುನಾವಣಾ ಕಾರ್ಯಕ್ಕೆ ಬಳಸಿಕೊಳ್ಳಬೇಕಾಗುತ್ತದೆ. ಹೊರ ರಾಜ್ಯದ ಅಧಿಕಾರಿಗಳು ಚುನಾವಣೆ ನಡೆಯುವ ರಾಜ್ಯದ ಅಧೀನ ಅಧಿಕಾರಿಗಳಾಗಿರುವುದಿಲ್ಲ. ಆದ್ದರಿಂದ, ಹೆಚ್ಚು ನಿಷ್ಪಕ್ಷಪಾತವಾಗಿ ಚುನಾವಣಾ ಕಾರ್ಯದಲ್ಲಿ ತೊಡಗಲು ಹಾಗೂ ಯಾವುದೇ ಮರ್ಜಿಗೆ ಒಳಗಾಗದೆ ನಿರ್ಭೀತಿಯಿಂದ ಕ್ರಮ ಕೈಗೊಳ್ಳಲು ಅವಕಾಶವಾಗುತ್ತದೆ. ಹಣದ ಹರಿವಿನ ಮೇಲೆ ನಿಗಾ ಇಡದಿದ್ದರೆ, ಚುನಾವಣೆಯಲ್ಲಿ ನಡೆಯುವ ಭ್ರಷ್ಟಾಚಾರವು ಆಡಳಿತದಲ್ಲಿ, ಅಭಿವೃದ್ಧಿ ಕೆಲಸಗಳಲ್ಲಿ ಮತ್ತು ಎಲ್ಲಾ ಸೇವೆ ಸೌಲಭ್ಯಗಳನ್ನು ಒದಗಿಸುವಲ್ಲಿಯೂ ಸಹ ಮಿತಿಮೀರಿ ಭ್ರಷ್ಟಾಚಾರಕ್ಕೆ ಅವಕಾಶ ಒದಗಿಸಿದಂತಾಗುತ್ತದೆ.

ಹಣ ಮತ್ತು ಆಮಿಷಗಳನ್ನು ತೋರಿಸಿ ಮತಗಳನ್ನು ಪಡೆಯದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿಕೆ ಚುನಾವಣಾ ಆಯೋಗಗಳದ್ದು. ಅವುಗಳಿಗೆ ಮನಸೋತು ಮತ ಚಲಾಯಿಸುವಂತಾಗಿರುವುದು ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ದುರಂತವಾಗಿದೆ. ಚುನಾವಣಾ ಆಯೋಗಗಳು ಮೌನ ಪ್ರೇಕ್ಷಕರಾಗದೆ, ಆಡಳಿತದ ಕೈಗೊಂಬೆಗಳೂ ಆಗದೆ, ಸ್ವಾಯತ್ತವಾಗಿ,

ನಿಷ್ಪಕ್ಷಪಾತ ಚುನಾವಣೆ ನಡೆಸದಿದ್ದರೆ ನಾವು ನಂಬಿಕೆ ಇಟ್ಟಿರುವ ಜನತಂತ್ರ ವ್ಯವಸ್ಥೆಗೆ ಬಾರಿ ಪೆಟ್ಟು ಬೀಳಲಿದೆ ಎಂಬುದನ್ನು ಅರಿತು, ಮುಂದಾದರೂ ಚುನಾವಣಾ ಆಯೋಗಗಳು ಕಾರ್ಯಪ್ರವೃತ್ತರಾಗಬೇಕೆಂದು ಒತ್ತಾಯಿಸುತ್ತೇವೆ.

ವಂದನೆಗಳೊಂದಿಗೆ,

ತಮ್ಮ ವಿಶ್ವಾಸಿ,



(ಎ.ಟಿ.ರಾಮಸ್ವಾಮಿ)  
ಸಂಚಾಲಕರು